

ಹುಂತಲ್ಲೇ ಕುಂತಲ್ಲು ಅವುಗೆ ಯಾನಾಡಿ ಸಿಟ್‌ ಬೆಂಕ್‌ತ್ವ ಅಂತಿಗೆ!” ಅಂತ ಅಜ್ಞ ಮತ್ತೆ ಹಲ್ಲೆಟ್ಟು ಪರಿಳಿಸಿ ನಗುತ್ತಿದ್ದ. ಮತ್ತೆ ನನಗೆ ವಿಶ್ವರೂಪದರ್ಶನ ಆಗುತ್ತಿತ್ತು.

ಈಗ ಯೋಚಿಸಿದರೆ ತನ್ನದನ್ನು ಸೇರಿಸಿ ಯಾರದೋ ಸಿಟ್‌ಎಂಬ ‘ನೆಗೆಟ್‌ವ್ಯಾ’ ವಿವರಿಸಿದ್ದ ಅಜ್ಞ ಎಷ್ಟು ತಮಾವೆ ಮಾಡಿ ಬಿಸಾಕುತ್ತಿದ್ದನಲ್ಲ ಎನ್ನಿಸುತ್ತಿತ್ತು. ಮನುಷ್ಯನ ಯಾವುದೇ ಗುಣಕ್ಕೂ ತೀರಾ ಅಥಾತ್ ಆರೋಚಿಸದೆ ಬಿಂಬಿಕೊಳ್ಳುವ ಗುಣ ಹಿಂದೆ ಹೆಚ್ಚು ಇತ್ತೋ ಅಥವಾ ಈವರ್ತು ಎಲ್ಲವನ್ನೂ ಒಬೆಗೆ ಹಚ್ಚಿ ‘ಉತ್ತಮಿಸುವ’ ಚಚಿ ನಮಗೆ ಹತ್ತಿದೆಯೋ ಅಥವಾಗುವುದು ಬಲು ಸರಕೇಣ್ಣ ವಿವರ.

ಬೇಕಾದರೆ ಕೇಳಿ ನೋಡಿ. ಎಲ್ಲರ ಮನೆಯಲ್ಲೂ ಯಾರೋ ಹಿರಿಯರೊಬ್ಬರ ಸಿಟ್‌ನ ಬಗ್ಗೆ ಅತ್ಯಂತ ತಮಾವೆಯ ಅಥವಾ ಭಯಾನಕ ಕರ್ಗಳಿರುತ್ತವೆ. ಆ ಸಿಟ್‌ನ ಮನುಷ್ಯನ ಮಾತ್ರ ನಡೆಯುವ ದಿನಗಳಲ್ಲಿ ಬಬ್ಬಿ ಅತಿಮಾನವನಂತೆ ಅಥವಾ ದುಸ್ಕಷ್ಟದಯೆಯೂ, ಕಾಲಾಂತರದಲ್ಲಿ ತಮಾವೆಯಾಗಿರುವ ತೀರಾ ದುರ್ಭಲ ವ್ಯಕ್ತಿಯಂತೆ ಕಾಣಿಸಿರುತ್ತಾನೆ. ನನ್ನ ಇನ್ನೊಂದು ಅನಿಸಿಕ್ಕೆ ಇದೆ – ಸಿಟ್ಟು ಎನ್ನುವುದು ಲಿಂಗಾಧಾರಿತ ಅಭಿವೃತ್ತಿ. ಅಂದರೆ, ಗಂಡಸರ ಸಿಟ್‌ಗೆ ಇರುವ ಫನ್‌ನೇ, ಎತ್ತರ, ವ್ಯಕ್ತಿತ್ವ ಮತ್ತು ಗಟ್ಟಿತನ ಹೆಚ್ಚು ಮುಕ್ಕಳ ಸಿಟ್‌ಗೆ ಇರುವುದು ಕಡಿಮೆ. ಅದೇನು ಅವರ ಸಿಟ್‌ಗೆ ಅವಕಾಶಗೋ ಇರಲಿಲ್ಲವೋ ನಾನೆಂತೂ ಕಾಣೆ. ಇಬ್ಬಿದ್ದರೆ ಅಂದಿನ ಕಾಲದ ಎಂತೆಂಧಾ ಕರ್ಗಳು ಹೋರಬಂತಿದ್ದವೋ!

ಸಿಟ್ಟು ಜೀವನಕ್ಕೆ ಆವಶ್ಯಕ ಎನ್ನುವುದು ನನ್ನ ನಂಬಿಕೆ. ಇದರ ಅರ್ಥ ನನಗೆ ಸಿಟ್ಟು ಬಲು ಆಪ್ತವಾದ ಬಂದು ಅಭಿವೃತ್ತಿ ಅಂತ ವಿಶೇಷವಾಗಿ ಹೇಳಬೇಕಿಲ್ಲ ತಾನೇ? ನನಗೆ ಮತ್ತು ನನ್ನಂತಹ ಹಲವರಿಗೆ ಮೂಗಿನ ತುದಿಯಲ್ಲಿ ಸಿಟ್ಟು ಇರಿದಿದ್ದರೂ ಸಿಟ್ಟೆಂಬ ಸಿಟ್‌ಗೆ ಅಧ್ಯನಿಕ ಜೀವನದಲ್ಲಿ ಅವಕಾಶಗಳು ಹೇರಳವಾಗಿದೆ. ಅವಿಲ ಭಾರತ ಸಹಜ ಸಿಟ್ಟುಕೋರರ ಸಂಪೂರ್ಣ ಅಂತೆನಾದರೂ ಶುರುವಾದಲ್ಲಿ, ನನಗೆ ದೊಡ್ಡ ಕುಚ್ಚೆ ಇಲ್ಲದಿದ್ದರೂ ಸಣ್ಣ ಪ್ರಟ್ಟ ಸದಸ್ಯತ್ವ ಸಿಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಈಗ ‘ಅಗರ್ ಮ್ಯಾನೇಜ್‌ಎಂಟ್ ಕೌನ್ಸಿಲಿಂಗ್’ ನಡೆಯುವ ದಿನಗಳಲ್ಲಿ ಸಿಟ್‌ಗಿರುವ ಬಿಟ್ಟು ಮತ್ತು ಫನ್‌ನೇ ಕಡಿಮೆಯಾಗಿದೆಯೇನೋ ಎನ್ನುವುತ್ತದೆ. ಸಿಟ್ಟು/ಕೌನ್ಸಿಲೆ ಎನ್ನುವ ಎರಡೂವರೆ ಆಕ್ಕರದ ಪದ ಅತ್ಯಂತ ನಿಸರ್ಗದತ್ತವಾದದ್ದು ಎನ್ನುವುದು ‘ತಾಳಿದವನು ಬಾಳಿಯಾನು’ ಎಂದು ಮಾತ್ರಮಾತಿಗೂ ನಮ್ಮೊಂಥಾ ಸಿಟ್ಟುಕೋರರನ್ನು ಅಪ್ಪುತ್ತೆ ಭಾವನೆಯಿಂದ ನೋಡುವವರ ಬಗ್ಗೆ ಸಿಟ್ಟು ರುಮ್ನೇ ಬರುತ್ತದೆ.

“ಸಿಟ್ಟು ಬಂದರೆ ಬಂದರಿಂದ ಹತ್ತು ಎನ್ನೇನು, ಆಗ ಕಡಿಮೆಯಾಗುತ್ತೇ...” ಅಂತ ಯಾರೋ ನನಗೆ ನನ್ನ ಸಿಟ್ಟಿನ ಅಸ್ತಿತ್ವ ಬಗ್ಗೆ ದ್ವಾರ್ಪಡ ಇರುವ ದಿನಗಳಲ್ಲಿ ಹೇಳಿದ್ದರು. ಅದು ಎಂಥಾ ಅಪಾಯಿಕಾರೀ ಮಾಗ್ರ ಅಂತ ನನಗೆ ಬೇಗನೆ ಗೊತ್ತಾಯಿತು. ಗಣೆತ ಕಂಡರೇ ಹಾರಿ ಬೀಳುವ ನನ್ನಂತಹವರಿಗೆ ನಂಬರ್ ಎಂದರೆ ಅಪ್ಪುತ್ತಿದ್ದೆ. ಇನ್ನು ಸಿಟ್ಟು ಬಂದಾಗ ಬಂದರಿಂದ ಹತ್ತು ಎಣಿಸಿದರೆ ಅಪ್ಪೋಳಿಗೆ ಸಿಟ್ಟು ಹತ್ತು ಪಟ್ಟು ಹಚ್ಚಿಗಿರುತ್ತದೆಯೇ ಹೊರತು ಕಡಿಮೆ ಅಗುವುದಿಲ್ಲ. ಹಾಗಾಗಿ ಸಿಟ್ಟನ್ನು ಮಣಿಸುವ ಮೆಘದ್ವಾರಗಳನ್ನು ಸಂಪೂರ್ಣ ಬ್ಯಾನ್ ಮಾಡಬೇಕಿದೆ.

ಅಲ್ಲಾ, ನಾವೇನಂಥಾ ತಪ್ಪ ಮಾಡಿದ್ದಿರಿ ಹೇಳಿ? ನಮ್ಮವ್ಯಕ್ತಿ ನಾವು ಸಿಟ್ಟು ಮಾಡುಕೊಳ್ಳುತ್ತೇವೆಯೇ. ಸಿಟ್ಟು ಎಂಬುದು ಹಸಿಮೆ, ನಿದ್ದೆ, ಕಾಮ, ನೀರದಿಕೆಯವ್ಯೇ ಸಹಜವಾದದ್ದಲ್ಲವೇ? ಸಿಟ್ಟು ಬಂದಾಗ ಕಾಗಾಡಿ ನಮ್ಮ ಸಿಟ್ಟು ತರ್ಕಿಸೊಂಡು ಮುಂದಿನ ಕೆಲಸ ನೋಡುವುದಿಲ್ಲವೇ?

“ಅಯ್ಯೋ ಅವಳಿಗೆ/ಅವನಿಗೆ ಸವಿತ್ರಾ ಸಿಟ್ಟು ಕಣ್ಣೆ” ಅಂತ ಬೇಗೆಯವರು ದೂರುವಾಗ ಇಲ್ಲದ ಸಿಟ್ಟು ಮದಗಿಂಬನ್ನೇರಿ ಬಂದುಬಿಡುತ್ತದೆ. ಅಲ್ಲಾ, ಮನುಷ್ಯರ ಕೊಲೆಗಡುತ್ತನವನ್ನು